



ಈಸೂರು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸುವ ದೃಶ್ಯದ ಕಲಾಕೃತಿ

ಮಲೆನಾಡಿನ ಈಸೂರು ಸ್ವಾತಂತ್ರ್ಯ ಘೋಷಿಸಿದ ಮೊದಲ ಗ್ರಾಮ

‘ಇಂದು ರಕ್ತದ ಬಿಂದು ನಾಲೆ ಸೌಖ್ಯದ ಸಿಂಧು’ ಎಂಬ ರಸಯುಷಿ ಕುವೆಂಪು ಅವರ ಮಾತು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬರೆದ ಬಹುದೊಡ್ಡ ಭಾಷ್ಯ. ಅಂದು ಈಸೂರಿನಂಥ ಅಸಂಖ್ಯಾತ ಹಳ್ಳಿಗಳಲ್ಲಿ ನಗರಗಳಲ್ಲಿ ಹಾದಿಬೀದಿಗಳಲ್ಲಿ ಕಾಡುಮೇಡುಗಳಲ್ಲಿ ಬಿದ್ದ ರಕ್ತದ ಬಿಂದುಗಳು ಇಂದು ಸ್ವಾತಂತ್ರ್ಯ ಸಮಾನತೆ, ಸೋದರತ್ವದ ಸೌಖ್ಯದ ಸಿಂಧುವಿಗೆ ಕಾರಣವಾಗಿದೆ.

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಆರಂಭವಾದ ಹೋರಾಟ 1942ರ ಹೊತ್ತಿಗೆ ಒಂದು ನಿರ್ಣಾಯಕ ಘಟ್ಟವನ್ನು ತಲುಪಿತ್ತು. ಮಹಾತ್ಮ ಗಾಂಧೀಜಿಯವರು 1942ರ ಆಗಸ್ಟ್ 8ರಂದು ಮುಂಬೈನಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ‘ಕ್ವಿಟ್ ಇಂಡಿಯಾ’ ಚಳವಳಿಗೆ ಕರೆ ನೀಡಿದರು. ‘ಮಾಡು ಇಲ್ಲವೇ ಮಡಿ’ ಎಂಬ ಘೋಷಣೆ ದೇಶದಾದ್ಯಂತ ಹೊಸ ರಕ್ತ ಉತ್ಸಾಹ ತ್ಯಾಗ ಬಲಿದಾನಗಳಿಗೆ ಪ್ರೇರಣೆಯಾಗಿ ಆ ಮೂಲಕ

‘ಏಸೂರು ಕೊಟ್ಟರೂ ಈಸೂರ ಕೊಡೆವು’ ಎನ್ನುವುದು ಭಾರತದ ಸ್ವಾತಂತ್ರ್ಯ ಚಳವಳಿಗೆ ಕರ್ನಾಟಕ ಕೊಟ್ಟ ಘೋಷಣೆಗಳಲ್ಲೊಂದು. ಈ ಘೋಷಣೆ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಸಂಕೇತವೂ ಹೌದು.

■ ಬಿ.ವಿ. ವಸಂತಕುಮಾರ್

ಭಾರತದ ಸ್ವಾತಂತ್ರ್ಯಕ್ಕೆ ಕಾರಣವಾಯಿತು. ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ರಣಕಹಳೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರಿನಲ್ಲಿ ಜಗತ್ತು ಬೆಚ್ಚುವಂತೆ ಬೆರಗಾಗುವಂತೆ ಮೊಳಗಿತು.

ಈಸೂರು ಕುಮದ್ವತಿ ನದಿ ತೀರದಲ್ಲಿ ಇರುವ ಸಮೃದ್ಧ, ಸುಸಂಸ್ಕೃತ, ಸಂರಕ್ಷಿತ, ಸಶಕ್ತ ಊರು. ಅದಕ್ಕೆ ಪ್ರಾಚೀನ ಇತಿಹಾಸವೂ ಇದೆ. ದುಡಿದು ಗಳಿಸುವ, ಹಂಚಿ ಉಣ್ಣುವ ಶಿವಪ್ರಜ್ಞೆ, ಶಿವಸಂಸ್ಕೃತಿಯ ಶಿಕಾರಿಪುರ ತಾಲ್ಲೂಕಿನ ಜನರದು ‘ಸಾಧುಂಗೇ ಸಾಧು ಮಾಧುರ್ಯಂಗೇ ಮಾಧುರ್ಯಂ ಬಾಧಿಪ್ಪ ಕಲಿಯುಗ ವಿಪರೀತನ್ ಮಾಧವನೀತನ್ ಪೆರನಲ್ಲ’ ಎಂಬ ಶಾಸನೋಕ್ತಿಯ ಮಾನಸಿಕತೆ. ಹಾಗಾಗಿಯೇ ಈ ತಾಲ್ಲೂಕಿನ ಜನ ಒಳ್ಳೆಯವರಿಗೆ ಒಳ್ಳೆಯವರು, ಕೆಟ್ಟವರಿಗೆ ಕೆಟ್ಟವರು. ಉತ್ತಮ ಸಮಾಜವನ್ನು ಕಟ್ಟಬಯಸುವ ಶರಣಕುಲದವರೇಂಬುದು ತಾಳಗುಂದ, ಬಳ್ಳಿಗಾವೆ,